

ಭಾರತದಲ್ಲಿ “ರೈತರ ಶೋಳಣಿ ಮತ್ತು ಹೋರಾಟ” ಬಂದು

ಚಾರಿತ್ರಿಕ ಪರಿವಿಳಳಣೆ

ಡಾ. ನಾಗಪ್ಪ .ವಿ.

ಡಾ. ನಾಗಪ್ಪ .ವಿ.
ಮುಖ್ಯಸ್ಥರು
ಇತಿಹಾಸ ವಿಭಾಗ
ನ.ಪ್ರ.ದ.ಕಾಲೀಜು,
ಶ್ರೀನಿವಾಸಮುರ

ಹೋರಾಟವೆಂಬುದು ಜೀವಿಯ ಅವಿಭಾಜ್ಯ ಕ್ರಿಯೆಯಾಗಿದೆ. ಎಲ್ಲೆಲ್ಲ ಜೀವಿಯ ಅಸ್ತಿತ್ವವಿದೆಯೋ, ಅಲ್ಲೆಲ್ಲಾ ಹೋರಾಟ ಕಂಡು ಬರುತ್ತದೆ. ಹಾಗೆ ನೋಡಿದರೆ ಪ್ರಕೃತಿಯ ಆಯ್ದಿಯಲ್ಲ ಉಳಿದುಕೊಳ್ಳಬೇಕದಾರೆ ಹೋರಾಟವು ಅವಶ್ಯಕತೆ ಪ್ರತ್ಯೆಯೆಯಾಗಿರುತ್ತದೆ. ಈ ರೀತಿ ಪ್ರಕೃತಿಯೋಡನೆ ಸೇಣಾಡಿ ಉಳಿದಿರುವ ಜೀವಿಗಳಲ್ಲ ಮಾನವ ಅತಿ ಶ್ರೀಷ್ಟ ಜೀವಿಯಾಗಿದ್ದಾನೆ. ಹಿಂಗಾರಿ ಹೋರಾಟವೆಂಬುದು ಮಾನವನ ಅಂತರಾತ್ಮ ಕ್ರಿಯೆ ಆಗಿದೆ.

ಯಾವುದೇ ಹೋರಾಟಕ್ಕೆ ಬಂದು ನೆಲೆಗಟ್ಟು ಇರುತ್ತದೆ. ಭಾರತದಲ್ಲಿ ರೈತ ಹೋರಾಟದ ಹಲವಾರು ಮಜಲುಗಳನ್ನು ನಾವು ನೋಡಬಹುದು. ಭಾರತೀಯ ಗ್ರಾಮಗಳಲ್ಲಿ ಇಂದಿಗೂ ಕಂಡು ಬರುವ ಅನಮಾನ ಭೂ ಒಡೆತನದಿಂದ ಏರಡು ವರ್ಗಗಳಾಗಿವೆ. ವಿಶಾಲ ಭೂ ಪ್ರದೇಶಗಳನ್ನು ಹೊಂದಿರುವ ಭೂಮಾಲೆಕರ ಪ್ರಬಲ ವರ್ಗ ಮತ್ತು ನಿರ್ಗತಿಕರಾದ ಕೃಷಿ ಕೆಲಸಗಾರರ ಮತ್ತೊಂದು ದುಬಳವರ್ಗ ಭೂ ಮಾಲೆಕರಿಂದ ನಿರಂತರ ಕಿರುಕುಳಕ್ಕೆ ಒಳಗಾದ ಸಣ್ಣ ಮತ್ತು ಅತಿಸಣ್ಣ ರೈತರು ಬಂಡೆದ್ದು ಹೋರಾಟಕ್ಕೆ ಇಂತಹವುದು ಸಾಮಾನ್ಯವಾಗಿದೆ. ಸೌಲಭ್ಯಗಳ ಕೊರತೆ ಹಾಗೂ ಇರುವ ಸೌಲಭ್ಯಗಳ ಅನಮಾನ ವಿತರಣೆ ರೈತ ಹೋರಾಟಕ್ಕೆ ಮುಖ್ಯ ಸ್ಥಾತ್ಮಿಕಯಾಗಿದೆ. ಅಲ್ಲದೆ ಹಲವಾರು ಬಾರಿ ಅಪ್ರಮಾಣಿಕರಾದ ಅದಿಕಾರಿಗಳ ಶೋಳಿತ ವರ್ತನೆ ರೈತರಲ್ಲ ಕೆಳ್ಳಿನ್ನಿಂಬು ಮಾಡಿ ಹೋರಾಟಕ್ಕೆ ಪ್ರೇರೆಂಪಿಸುತ್ತದೆ.

ನ್ಯಾತಂತ್ರ್ಯನಂತರ ಪ್ರಜಾಪ್ರಭುತ್ವ ಆಡಳಿತ ಹಳ್ಳಗಳನ್ನು ಪ್ರವೇಶಿಸಿ ಅಧಿಕಾರವನ್ನು ಪಡೆಯಲು ವಿವಿಧ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಪರಸ್ಪರ ವಿರೋಧಿ ಗುಂಪುಗಳನ್ನು ಹುಟ್ಟಿ ಹಾಕಿ ಹೊರಾಟಗಳಿಗೆ ಕಾರಣರಾಗಿದ್ದಾರೆ. ಕನಿಷ್ಠ ಬದುಕನ್ನು ಕಟ್ಟಿ ಬದುಕುತ್ತಿರುವ ಅಸಂಖ್ಯಾತ ಬಡ ರೈತರು ತಮ್ಮ ಜೀವನವನ್ನು ಹನನು ಮಾಡಿಕೊಳ್ಳಲು ಹೊರಾಟಕ್ಕಿಂತಲು ಜಾತಿಯ ಕಾರಣಗಳು ಇಂದಿಗೂ ಗ್ರಾಮೀಣ ರೈತರ ಹೊರಾಟಕ್ಕೆ ಬೆಂಬಲ ಒದಗಿಸುತ್ತವೆ. ಜಾತಿಯ ತಾರತಮ್ಯಗಳ ಮೂಲಕ ವ್ಯಕ್ತಿಯಲ್ಲಿ ಶ್ರೀಷ್ಟ ಕನಿಷ್ಠ ಭಾವನೆಗಳನ್ನಿಂಟು ಮಾಡಿ ನಾಮಾಜಿಕ ಅಂತರವನ್ನು ಹೇಜ್ಜಿಸುತ್ತದೆ.

ನಾಮಾನ್ಯವಾಗಿ ಇಂದಿಗೂ ಭೂ ಮಾಲೆಕರು ಮೇಲ್ಮೈಗೆ ಸೇರಿದವರಾಗಿದ್ದು. ಭೂ ಹಿನ್ನರು ಕೆಳಜಾತಿಯವರಾಗಿದ್ದು, ಹಿನ್ನ ಜಾತಿಯವರು ಭೂ ಒಡೆಯಾಗುವುದನ್ನು ಮೇಲ್ಮೈಗೆ ಸೇರಿದವರು ಸಹಿಸುವುದಿಲ್ಲ. ಕೆಳಜಾತಿಯ ಜನ ಹೆಚ್ಚಿನ ಕೂಲ ಕೇಳಿದರೆ, ಹೆಚ್ಚಿನ ಸ್ಥಾನಮಾನ ಬಯಸಿದರೆ ಮೇಲ್ಮೈಯವರಿಂದ ಹಿಂಸೆಯನ್ನು ಅಪಮಾನವನ್ನು ಎದುರಿಸುವುದು ಇಂದಿಗೂ ಅನಿವಾರ್ಯವಾಗಿದೆ. ಭಾರತದಲ್ಲಿ ರೈತ ಹೊರಾಟಗಳು ಇಟಿಂಟರ್ ಕಾಲದಿಂದಲೇ ಆರಂಭಗೊಂಡವೆಂದೇ ಹೇಳಬಹುದು. ಇಟಿಂಟರ್ ದುರಾಡಳಿತ ಮತ್ತು ಉಳಿಗಮಾನ್ಯ ಪದ್ಧತಿಯನ್ನು ವಿರೋಧಿಸಿ ರೈತ ಹೊರಾಟಗಳು ಪ್ರಾರಂಭವಾದವು. 1860ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ನೀಲ ಬೆಳೆಗಾರರ ಪ್ರತಿಭಾಷನೆಯನ್ನು ನಾವು ನೋಡಬಹುದು. ಇದನ್ನು ಭಾರತದ ಮೊದಲ ಅಸಹಕಾರ ಜ್ಞಾವಳ ಎಂದು ಕರೆಯಬಹುದು. ಪ್ರಥಮ ಬಾರಿಗೆ ಇಟಿಂಟರ್ ವಾಣಿಜ್ಯ ಬೆಳೆಯಾದ ನೀಲ ಸೊಫ್ಟನ್ನು ಬೆಳೆಯಬೇಕೆಂದು ರೈತರ ಮೇಲೆ ಬಲತ್ವಾರ ಹೇರಿದರು. ಇಲ್ಲಿಯ ಇಟಿಂಟರ್ ಭಾರತೀಯ ರೈತರ ಮೇಲೆ ಶೋಷಣೆ ಮತ್ತು ದೋಷನ್ಯಾಸದಿಂದ ಇಲ್ಲಿಯ ರೈತರು ಒಗ್ಗಣ್ಣಾಗಿ ತಾವು ನೀಲ ಬೆಳೆಯವುದನ್ನು ನಿಲ್ಲಿಸುತ್ತೇವೆಂದರು. ಆಗ ರೈತರನ್ನು ಶೈಕ್ಷಿಸಬೇಕು ಎಂದು ಭೂ ಮಾಲೆಕರು ಒತ್ತಾಯಿಸಿದರು. ಆದರೆ ಸರ್ಕಾರ ತಟ್ಟಣೆ ದೊರೆಗಳ ತಳೆಯಿತು. ಬದಲಾಗಿ ಯೂರೋಪಿಯನ್ನಿಗೆ ಕೂಡಲೇ ರೈತರ ಮೇಲನ ದೋಷನ್ಯಾಸನ್ನು ನಿಲ್ಲಿಸುವಂತೆ ಸಲಹೆ ಮಾಡಿತು.

ಸಮಗ್ರ ವಿಜಾರಣೆ ನಡೆಸಲು ತನಿಖಾ ಆಯೋಜನೆ ಒಂದನ್ನು *ಗೌರ್ವರ್ಥ* ರಚಿಸಿದರು. ವಿಜಾರಣಾ ಆಯೋಜನೆ ಮುಂದೆ ರೈತರು ಯೂರೋಪಿಯನ್ನರು ನಡೆಸಿದ ದೋಷನ್ಯಾಸನ್ನು ಮನಕರುಗುವಂತೆ ಬಳ್ಳಿಸಿದರು. ಕೈಸ್ತ ಧರು ಪ್ರಜಾರಕರಾದ ಮಿಷನರಿಗಳಿಗೂ ಈ ಕಾವು ತಟ್ಟಿತು. ಕೈಸ್ತ ಧರು ಪ್ರಜಾರ ಮಾಡಲು ಪ್ರಯತ್ನಿಸಿದ ಕಡೆಗಳಲ್ಲಾ ಅವರು ರೈತರು ಲೇವಡಿ ಮತ್ತು ಅವಹೇಳನಕ್ಕೆ ಗುರಿಯಾದರು. ಇದರಿಂದ ಅಂದಿನ ಇಟಿಂಟರ್ ಸರ್ಕಾರ ಭೂ ಮಾಲೆಕರ ಪರವಹಿಸುವುದನ್ನು ಕೈಬಣಿತ್ತು. ನೀಲ ಬೆಳೆಗಾರರ ಹೊರಾಟಕ್ಕೆ ಯಶಸ್ವಿ ದೊರೆಯಿತು.

ಭಾರತವು ಕೃಷಿಯಾಧಾರಿತ ಆರ್ಥಿಕತೆಯನ್ನುಂದಿದ್ದು, ಬಹುಪಾಲು ಜನರ ಉದ್ಯೋಗವು ಆಗಿತ್ತು. ಇಟಿಂಫರ್ ತಮ್ಮ ಆಡಳಿತದಲ್ಲಿ ತಂದ ಭೂ ಒಡಿತನ, ಭೂ ಕಂದಾಯ ವಿಧಿಸುವಿಕೆ ಮತ್ತು ವಸೂಲಾತಿಯ ಬಗ್ಗೆ ಕೈಗೊಂಡ ಕ್ರಮಗಳು ಹಿಂದಿನ ಭಾರತದ ಕೃಷಿ ವ್ಯವಸ್ಥೆಯಾದ ಗ್ರಾಮೀಣ ಸ್ವಾವಲಂಬನೆಯ ತತ್ವವನ್ನು ನಾಶಮಾಡಿತ್ತು. ಇಟಿಂಫರ್ ಕಂಪನಿಯು ಭಾರತೀಯ ಕರಕುಶಲ ವಸ್ತುಗಳು ಮತ್ತಿತರ ವಸ್ತುಗಳನ್ನು ವಿದೇಶಗಳಗೆ ರಘ್ಯ ಮಾಡಲು ಮತ್ತು ಭಾರತವನ್ನು ಸಂಪೂರ್ಣವಾಗಿ ಜಿಲ್ಲಾಗಳಲ್ಲಿ ಬೇಕಾಗುವ ಚೆಚ್ಚಕ್ಕೆ ಭಾರತದ ಭೂ ಕಂದಾಯವನ್ನು ಅವಲಂಜಿಸಿತ್ತು. ಹಾಗೆಯೇ ಭಾರತದಲ್ಲಿ ಸೀಮಿತರಾದ ಇಟಿಂಫರ್ ಅಧಿಕಾರಿಗಳು, ಸ್ವೇಷಿಕರು ಮುಂತಾದ ವರ್ಗಕ್ಕೆ ಹೆಚ್ಚಿನ ವೇತನ ನೀಡಲು ವಸಹಾತುವಿನ ಎಲ್ಲಾ ಹಂತದ ಆಡಳಿತ ವ್ಯವಸ್ಥೆಗೆ ಬೇಕಾದ ಹಣಕ್ಕೆ ಭೂ ಕಂದಾಯವನ್ನೇ ಅವಲಂಜಿಸಿತ್ತು. ಇದರಫೆ ಭಾರತೀಯ ರೈತರ ಮೇಲೆ ಅಧಿಕ ತೆರಿಗೆ ವಿಧಿಸಿ ಅವರನ್ನು ಶೋಷಣೆ ಮಾಡುವುದೇ ಇಟಿಂಫರ್ ಬಹುಮುಖ್ಯ ಉದ್ದೇಶವಾಗಿತ್ತು.

ವಾರನ್ ಹೆಚ್ಚಿಂಗನ ಕಾಲದಲ್ಲಿ ಹರಾಜನಲ್ಲಿ ಹೆಚ್ಚು ಹಣ ಕೊಡುವವನಿಗೆ ಕಂದಾಯ ವಸೂಲಾಯ ಹಕ್ಕನ್ನು ನೀಡುತ್ತಿದ್ದರು. ಇಲ್ಲಿ ಜಮಿನನ್ನಾರರು ಈ ಹಕ್ಕನ್ನು ಪಡೆದುಕೊಂಡು ಸರ್ಕಾರ ನಿಗದಿ ಮಾಡಿದ ಮೊತ್ತ ಸಲ್ಲಾಸುತ್ತಿದ್ದರು. ಆದರೆ ರೈತರ ಮೇಲೆ ತಮಗೆ ಇಷ್ಟ ಬಂದಪ್ಪ ತೆರಿಗೆಯನ್ನು ವಿಧಿಸುತ್ತಿದ್ದರು. ಹಿಂಗಾಗಿ ರೈತರು ಸರ್ಕಾರ ಮತ್ತು ಮಧ್ಯವತ್ತಿಗಳಂದಲೂ ಶೋಷಣೆಯನ್ನು ಅನುಭವಿಸುತ್ತಿದ್ದರು.

ಹಾಗೇಯೇ ಕಾರನಾವಾಆಸನು ಜಾರಿಗೆ ತಂದ ಬಾಯಂ ಜಮಿನನ್ನಾರಿ ಪದ್ಧತಿಯ ರೈತರು ಜಮಿನನ್ನಾರರಿಂದ ಶೋಷಣೆ ಅನುಭವಿಸಿ ಜಮಿನನ್ನಾರರು ನಿಗದಿ ಪಡಿಸಿದ ದಿನಾಂಕವೇ ನಿರ್ದಿಷ್ಟ ಮೊತ್ತದ ಹಣವನ್ನು ಸರ್ಕಾರಕ್ಕೆ ಹಾವತಿ ಮಾಡಬೇಕಾದರಿಂದ ಅವರು ಬೆಳೆ ಉತ್ಪತ್ತಿಯಾಗದ ಮತ್ತು ಕ್ಷಾಮದ ಪರಿಸ್ಥಿತಿಯಲ್ಲಿ ಕಂದಾಯವನ್ನು ಸಲ್ಲಾಸೆ ಅನುಭವಿಸಿರಾದರು. ಇದರಿಂದ ಸರ್ಕಾರ ಅವರ ಜಮಿನನ್ನು ಬಹಿರಂಗ ಹರಾಜು ಮಾಡಿತು. ಜಮಿನನ್ನಾರರು ರೈತರಿಂದ ಹೆಚ್ಚು ಕಂದಾಯವನ್ನು ವಸೂಲ ಮಾಡಿಕೊಂಡು ತಾವು ನಿಗದಿ ಪಡಿಸಿದ ಹಣವನ್ನಷ್ಟೇ ಸರ್ಕಾರಕ್ಕೆ ಸಲ್ಲಾಸೆ, ವಿಲಾಸ ಜೀವನ ನಡೆಸಿ ರೈತರನ್ನು ಕೂರ ದಬ್ಬಾಳಕೆಗೆ ಒಳಪಡಿಸಿಕೊಂಡರು. ರೈತರು ನಾಗ್ಯಯ ದೋರೆಯದಂತಾಗಿ ಜಮಿನನ್ನಾರರ ಶೋಷಣೆಗೆ ಒಳಗಾದರು.

ಇಟಿಂಫರ್ ಸರ್ಕಾರವು ಭಾರತದ ಬಹು ಸಂಪೂರ್ಣ ರೈತಾಹಿ ವರ್ಗದ ಕಂದಾಯ ವಿಧಿಸಿ ವಸೂಲ ಮಾಡುವ ಹೊಸ ಹೊಸ ಪ್ರಯೋಂಗಗಳನ್ನು ಕೈಗೊಂಡಿತು. ಅದ್ದರಿಂದ ಇಟಿಂಫರ್ ಸರ್ಕಾರವು ಭಾರತದ ರೈತಾಹಿ ವರ್ಗದ ಮೇಲೆ ಕಂದಾಯ ವಸೂಲ ಮಾಡಲು ಜಾರಿಗೆ ತಂದಿದ್ದ ಜಮಿನನ್ನಾರಿ ಪದ್ಧತಿಯ ರೈತರನ್ನು ಶೋಷಣೆ ಮಾಡಲಾರಂಭಿಸಿತು. ಈ ಜಮಿನನ್ನಾರಿ ಪದ್ಧತಿ ಭಾರತೀಯ ರೈತರ ಆರ್ಥಿಕತೆಯ ಮೇಲೆ ಅನುಭವವನ್ನುಂಟು ಮಾಡಿತು. ಹೆಚ್ಚಿನ ಕಂದಾಯ ವಿಧಿಸುವ ಕೃಷಿಯ ಬೆಳವಣಿಗೆಯನ್ನು

Indian Journal of History and Archaeology

ISSN (E):2582-225X, VOL-2, ISSUE -5,JANUARY-FEBRUARY, 2021, 57-65

ಕುಂಟಿಗೊಳಿಸಿತು ಮತ್ತು ಸಾಗುವಳಿದಾರರಾದ ರೈತರು ಬಡತನಕ್ಕೆ ದೂಡಿತು. ಕೃಷಿಯ ಮೇಲಾದ ದುಷ್ಪರಿಣಾಮವು ಕ್ಷಾಮ, ರೋಗರುಜನ ಮತ್ತು ನಿರುದ್ಯೋಗ ಸೃಷ್ಟಿಗೆ ಕಾರಣವಾದವು.

ಕೃಷಿಯ ವಾಣಿಜ್ಯಕರಣಗೊಂಡಿದ್ದರಿಂದ ರೈತರು ವಾಣಿಜ್ಯ ಬೆಳೆಗಳಾದ ಹತ್ತಿ, ಸೆಣಬು, ಗೋಧಿ, ಕೆಬ್ಬಿ, ಎಣ್ಣೆ ಕಾಳಿಗಳು ಇಂಡಿಗೊಳ ಅಫೀಳಮು ಮುಂತಾದವನ್ನು ಬೆಳೆಯಲು ಪ್ರಾರಂಭಿಸಿತು. ಈ ವಾಣಿಜ್ಯ ಬೆಳೆಗಳನ್ನು ಮಾರಾಟ ಮಾಡಲು ಮಧ್ಯವರ್ತಿಗಳು ಬೆಳೆದರು. ರೈತರ ಬಡತನದ ಉಪಯೋಗ ಪಡೆದು ನಾಲ ನೀಡಿ ಉತ್ಪಾದನೆಗೊಂಡ ಬೆಳೆಯನ್ನು ಕಡಿಮೆ ಬೆಲೆಗೆ ಮಧ್ಯವರ್ತಿಗಳು ಪಡೆಯುವಂತಾಗಿ ಆರ್ಥಿಕವಾಗಿ ಅಭವ್ಯಾದಿಯಾದರು. ಈ ಮೇಲ್ಮೈ ಸಮಸ್ಯೆಗಳಿಂದ ರೈತನು ಹಾರಾಗಲು ನಾಲ ಮಾಡಿದ ಆದರೆ ಆದನ್ನು ಹಿಂತಿರುಗಿಸಲು ನಾಧ್ಯವಾಗದೆ ವಿಫಲನಾಗಿ ನಾಲಗಾರನಾದ 1840 ರ ನಂತರ ಗ್ರಾಮೀಣ ನಾಲವು ರೇಖಾಗಣಿತ ಮಾದರಿಯಲ್ಲ ಹೆಚ್ಚಿತು. ಭೂ ಒಡೆತನ ಹೊಂದಿದ್ದ 1/3 ಭಾಗದ ರೈತರು ನಾಲದಲ್ಲ ಮುಳುಗಿದ್ದರು. ಅದೇ ಮೊತ್ತದ ಜನ ನಾಲವನ್ನು ಹಿಂತಿರುಗಿಸಲಾರದ ಮಟ್ಟ ತಲುಪಿದ್ದರು. ಈ ಗ್ರಾಮೀಣ ನಾಲದ ಬೆಳವಣಿಗೆ ಪ್ರಮುಖ ಕಾರಣ ರೈತರು ತಮ್ಮ ಜೀವನಾವಶ್ಯಕ ಆಹಾರಗಳನ್ನು ತಮ್ಮ ಭೂಮಿಯಲ್ಲ ಬೆಳೆಯುತ್ತಿರಲ್ಲ. 1929ರ ವೇಳೆಗೆ ವಿಶ್ವದ ಆರ್ಥಿಕ ಮುಗ್ಗಣ್ಣಿ ಭಾರತೀಯ ರೈತವರುವನ್ನು ಬಹಳ ಕರ್ಮಾರವಾಗಿ ಶೀಕ್ಷಿಸಿತು. ಬೆಲೆಗಳು ಇಂಡಿದ್ದರಿಂದ ಉತ್ಪಾದನೆಗೆ ಬೆಲೆ ಸಿಗಲಲ್ಲ. ಇದರ ಜೊತೆಗೆ ಕ್ಷಾಮ ಹೀಡಿತ ಮತ್ತಿತರ ಪ್ರದೇಶಗಳಲ್ಲ ಸರ್ಕಾರ ತೋರಿದ ವಿನಾಯಕ ಕಡಿಮೆ ಪ್ರಮಾಣದ್ದಾಗಿತ್ತು. ಜಮಿನ್ನಾರಿ ಹಂಡಿತ ಇದ್ದ ಕಡೆ ಕಂದಾಯ ಸಲ್ಲಿಸಲು ಆಗದ ರೈತರು ಜಮಿನ್ನಾರರ ಕರುಕುಳ ತಾಳಲಾರದೆ ನಾಲಗಾರರ ಬಳ ನಾಲ ಮಾಡಿದರು. ನಾಲ ತೀರಸಲಾಗದಿದಾಗ ಹೆಚ್ಚಿನ ಭೂಮಿಯ ರೈತನ ಒಡೆತನದಿಂದ ಲೇವಾದೇವಿಗಾರರು ವಶಪಡಿಸಿಕೊಂಡರು.

ಸ್ವಾತಂತ್ಯ ಪೂರ್ವದಿಂದಲೂ ರೈತ ಹಲವು ಪಟ್ಟ ಭದ್ರಹಿತಾನ್ನಾಗಿ ವಿರುದ್ಧ ಹೋರಾಟ ಮಾಡುತ್ತಿಲೇ ಬಂದಿದ್ದಾರೆ. ಶೋಷಣೆ ಮತ್ತು ದಬ್ಬಾಳಕೆಯ ಯಂತ್ರಕ್ಕೆ ಬಲಯಾದವರು ರೈತರು ಉಳಗಮಾನ್ಯ ಹಂಡಿತ ರೂಪಗೊಂಡು ಅತ್ಯಂತ ಕೆಳಮಟ್ಟದಲ್ಲ ರೈತರು ಜೀತದಾಳಗಳಾಗಿ ಹೊರಹೊಮ್ಮದ್ದಾರೆ. ಬಹುಮಂದಿ ಜಮಿನ್ನಾರರು ಭೂಮಿಯ ಉತ್ಪಾದಕ ಹಾಗೂ ಅದರ ಅಭವ್ಯಾದಿಯ ಕಡೆ ಗಮನ ಹರಿಸಲೇ ಇಲ್ಲ ನಾಧ್ಯವಾದಪ್ಪು ಹಣವನ್ನು ರೈತರಿಂದ ಸಂಗ್ರಹಿಸುವುದರಲ್ಲೇ ಆಸಕ್ತಿ ವಹಿಸಿದ್ದರು. ಆಗಾಗೆ ರೈತನನ್ನು ಸ್ಥಾನಪ್ರಯೋಜನುತ್ತಿದ್ದರಿಂದ ಆತನು ಭೂಮಿಯ ಅಭವ್ಯಾದಿಯನ್ನು ನಿಲಂಕ್ಷಿಸಿದನು. ನಗರ ವಾಸಿಗಳಾದ ಜಮಿನ್ನಾರರು ತಮ್ಮ ಎನ್ನೆಣುಗಳಿಂದ ಯಾವಾಗಲೂ ದೂರವೇ ಉಂಡು ಬೋಗ ಜೀವನ

ನಡೆಸಿದರು. ಹೀಗಾಗೆ ಜಮೀನ್‌ನಾರರ ಕೃತಾ ಕಟ್ಟಾಕ್ಕೆಯಲ್ಲ ಉಂದ ರೈತರು ಬದುಕು ಉಸಿರು ಕಟ್ಟಿದಂತಾಯಿತು.

ಗ್ರಾಮೀಣ ಸಮಾಜದಲ್ಲಿ ಜಮೀನ್‌ನಾರರಿಂದ ಜಿತದಾಳುಗಳಿಂಬ ಒಂದು ವರ್ಗ ಸೃಷ್ಟಿಯಾಯಿತು. ಭೂಮಿಯ ಮೇಲನ ಒಡೆತನದ ಹಕ್ಕು ಜಮೀನ್‌ನಾರರಿಗೆ ಸೇರಿರುವುದರಿಂದ ಅದರ ನಿಜವಾದ ಫಲ ಜಮೀನ್‌ನಾರರು ಅನುಭವಿಸಿದರು. ಆದರೆ ಇಲ್ಲ ಕಟ್ಟಪಟ್ಟ ರೈತ ಎರಡು ರೀತಿಯಲ್ಲ ಅನ್ಯಾಯ ಅನುಭವಿಸಬೇಕಾಯಿತು.

1) ಆಸ್ತಿ ಪಾಸ್ತಿಯ ಹಕ್ಕು ಇಲ್ಲದು, (2) ಜಮೀನ್‌ನಾರರ ಕೃಪಕಟ್ಟಾಕ್ಕೆಯಲ್ಲಿ ಉಂಟಿರುವುದಕಾದು, ನಿಗದಿಗೊಳಿಸಿದ ದಿನ ಸೂರ್ಯಾಸ್ತವಾಗುವುದರಲ್ಲಿ ಜಮೀನ್‌ನಾರ ಕಂಪನಿ ಖಜಾನೆಗೆ ನಿಗದಿಯಾದ ಕಂದಾಯವನ್ನು ಸಂದಾಯ ಮಾಡಬೇಕಿತ್ತು. ಇಲ್ಲದಿದ್ದಲ್ಲಿ ಭೂ ಒಡೆತನದ ಹಕ್ಕು ಸಹಜವಾಗಿ ಕೃಜಟ್ಟಿ ಹೋಗುತ್ತಿತ್ತು. ಹೀಗೆ ಸರ್ಕಾರದ ವಶವಾದ ಭೂಮಿಯನ್ನು ಹರಾಜು ಮಾಡಲಾಗುತ್ತಿದ್ದಿತು. ಇದರಿಂದ ಜಮೀನಿನಲ್ಲಿ ತಳಪೂರಿದ್ದ ರೈತರು ಅತೀವ ಕಟ್ಟಗಳನ್ನು ಹಾಗೂ ಅನ್ಯಾಯಗಳನ್ನು ಅನುಭವಿಸುತ್ತಿದ್ದರು.

ದಾಖಿನ ದಂಗೆ:- 1875 ರಲ್ಲಿ ಮಹಾರಾಷ್ಟ್ರ, ಮುಖ್ಯ, ಅಹಮದಾನಗರ ಇನ್ನು ಮೊದಲಾದ ಜಿಲ್ಲೆಗಳಲ್ಲಿ ವ್ಯಾಪಕವಾಗಿಯು ಸೊಲ್ಲಾಪುರ, ಸತಾರ ಜಿಲ್ಲೆಗಳಲ್ಲಿ ಜಡುರಿದಂತೆಯು ಹಲವಾರು ರೈತರು ದಂಗಿಗಳು ನಡೆದವು. ಅವು ಅತಿ ಶೀಘ್ರವಾಗಿ ಹುಟ್ಟಿ ಕೊನೆಗೆ ತಣ್ಣಾಗಾದವು. ಬಹು ಮುಖ್ಯವಾಗಿ ಮಾಡ್ಯಾಮ ಹಾಗೂ ಅಲ್ಲಿ ಪ್ರಮಾಣದ ಭೂಮಿ ಹೊಂದಿದ್ದವರು ಕಂದಾಯವನ್ನು ಪಾವತಿಸಲು ನಾಲ ಮಾಡಬೇಕಾಗಿತ್ತು. ಈ ಪರಿಸ್ಥಿತಿಯು ದುಲಾಭವನ್ನು ಪಾಣಿ ಎಂಬ ಲೇವಾದೇವಿಗಾರರು ತಮ್ಮ ಬಡ್ಡಿ ವ್ಯವಹಾರಗಳಿಗೆ ಬಳಸಿಕೊಂಡರು. ಶೇ. 50 ರಿಂದ 200 ರೂ ಗಳ ವರೆಗೆ ಬಡ್ಡಿ ವಿಧಿಸಿ ನಾಲ ನಿರ್ದಿಷ್ಟಿಸಿದರು. ಈ ಕಿಡಿ 1875 ರಲ್ಲಿ ಸಿರೂರು ತಾಲ್ಲೂಕಿನಲ್ಲಿ ಆರಂಭಗೊಂಡಿತ್ತು. ರೈತನೊಬ್ಬನ ಮೇಲೆ ಡಿಕ್ಟಿ ತಂದು ಆತನ ಮನೆಯನ್ನು ಕೆಡವಿ ಭೂಮಿಯನ್ನು ವಶಪಡಿಸಿಕೊಂಡು ಅವನ ಸಂಸಾರವನ್ನು ಬಿಡಿಪಾಲು ಮಾಡಲಾಯಿತು.

ಇದರಿಂದ ಕೊಲಪಗೊಂಡು ರೈತರು ಬಡ್ಡಿ ವ್ಯಾಪಾರಿಗಳ ವಿರುದ್ಧ ಹೊಲರಾಟ ನಡೆಸಿದರು. ಅನೇಕ ರೈತರು ಬಡ್ಡಿ ವ್ಯಾಪಾರಿಗಳನ್ನು ಮುತ್ತಿ, ಬಡ್ಡಿ ಲೇವಾದೇವಿಗೆ ಸಂಬಂಧಿಸಿದ ಎಲ್ಲಾ ಪತ್ರಗಳನ್ನು ಕಸಿದುಕೊಂಡು ಬೆಂಕಿಗೆ ಹಾಕಿದರು. ಈ ಸುದ್ದಿ ಹರಡುತ್ತಿದ್ದಂತೆ ಮುಂಬ್ಯಾ ಸರ್ಕಾರ ರೈತರ ವಿರುದ್ಧ ಮಿಲ್ಟಿ ಹಾಗೂ ಮೊಲೇಸರನ್ನು ಬಳಸಿ ನಾವಿರಾಯ ಮಂದಿ ರೈತರ ಮೇಲೆ ಗೊಲಬಾರ್ ನಡೆಸಿದರು. ಕೆಲವರನ್ನು ನೆರೆಹಿಡಿದು ನೆರೆಮನೆಗೆ ಹಾಕಿದರು. ಹೀಗೆ ರೈತರು ನಿರಂತರ ಶೋಷಣೆ ಅನುಭವಿಸುತ್ತಿಲೇ

Indian Journal of History and Archaeology

ISSN (E):2582-225X, VOL-2, ISSUE -5,JANUARY-FEBRUARY, 2021, 57-65

ಬಂದಿರುವುದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಇಂತಹ ಅಕ್ರಮಣ ಹಾಗೂ ದೋಜಣನ್ಯಗಳ ವಿರುದ್ಧ ರೈತರು ನಿರಂತರ ಹೋರಾಟ ಮಾಡುತ್ತಿಲೇ ಬಂದಿದ್ದಾರೆ.

ಭಾದೋಂಳ ಗ್ರಾಮದಲ್ಲಿ ರೈತರ ದಂಗೆ:- 1928 ರಲ್ಲಿ ಲಾಡ್‌ಕೆಜಿಂಗ್ ಆಡಳಿತ ನಡೆಸುತ್ತಿದ್ದಾಗ ತಮ್ಮ ಉತ್ಪಾದನೆಯಲ್ಲಿ ರೈತರು ಶೇ.22 ರಷ್ಟು ಕಂದಾಯ ಸರ್ಕಾರಕ್ಕೆ ನೀಡಬೇಕೆಂದು ತಿಳಿಸಿದರು. ಇದರಿಂದ ಹತಾಶರಾದ ರೈತರು ಸದಾರ್ಥ ವಲ್ಲಭಾಯ ಪಟೀಲ್‌ರನ್ನು ಸಂಧಿಸಿ ತಮ್ಮ ಸಮಸ್ಯೆಯನ್ನು ವಿವರಿಸಿದರು. ಪಟೀಲರು 2-6-1928 ರಂದು ಸರ್ಕಾರಕ್ಕೆ ದಿಂಬಣ ಪತ್ರ ಬರೆದು ಕಂದಾಯಗಳನ್ನು ಕಡಿಮೆ ಮಾಡಲು ವಿನಂತಿಸಿದರು. ಆದರೆ ಸರ್ಕಾರ ಈ ಮನವಿಗೆ ಕವಿಗೊಡಲಾಗು. ನಂತರ ಪಟೀಲರು ಭಾದೋಂಳ ತಾಲ್ಲೂಕಿನಾದ್ಯಂತ ಸಂಚರಿಸಿ ಹಿಂದೂ ಹಾಗೂ ಮುಸ್ಲಿಂ ರೈತರನ್ನು ಭೇಟಿಯಾಗಿ ಅವರೊಂದಿಗೆ ಜಡಿಸಿದರು. ಈ ಸಂದರ್ಭದಲ್ಲಿ ಸರ್ಕಾರ ಸತ್ಯಾಗ್ರಹಿಗಳ ಮೇಲೆ ಹಲವಾರು ರೀತಿಯ ದೋಜಣನ್ಯ ನಡೆಸಿ ಅವರನ್ನು ಹತ್ತಿಕ್ಕಲು ಪ್ರಯತ್ನಿತು. ಇದೇ ವೇಳೆಯಲ್ಲಿ ಮಹಿಳೆಯರು, ಮಕ್ಕಳ ಗ್ರಾಮಾಂತರ ಮಟ್ಟದ ರೈತರು ಸರ್ಕಾರದ ವಿರುದ್ಧ ಹೋರಾಟವನ್ನು ಕೈಗೊಂಡರು. ಅನೇಕ ಅಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜನಾಮೆಯನ್ನು ಕೊಟ್ಟಿ ರೈತರೊಡನೆ ಅವರು ಸಹಕರಿಸಿದರು. ಅಂತಿಮವಾಗಿ ಸರ್ಕಾರ ಮತ್ತು ರೈತರೊಡನೆ ಸಂಧಾನಗಳು ಏರ್ಪಟ್ಟಿ ಸರ್ಕಾರ ವಶಪಡಿಸಿಕೊಂಡ ಜಮೀನನ್ನು ರೈತರಿಗೆ ಹಿಂತಿರುಗಿಸಿ ಭೂ ಕಂದಾಯವನ್ನು ಶೇ. 22 ರಿಂದ ಶೇ. 5.7 ಕೆಕ ಇಂತಿಸಿತು. ಈ ಭಾದೋಂಳ ಸತ್ಯಾಗ್ರಹದಲ್ಲಿ ರೈತರು ಯಶಸ್ವಿ ಕಂಡರು.

ರೈತರೊಡನೆ ಸಂಧಾನಗಳು ಏರ್ಪಟ್ಟಿ ಸರ್ಕಾರ ವಶಪಡಿಸಿಕೊಂಡ ಜಮೀನನ್ನು ರೈತರಿಗೆ ಹಿಂತಿರುಗಿಸಿ ಭೂ ಕಂದಾಯವನ್ನು ಶೇ. 22 ರಿಂದ ಶೇ. 5.7 ಕ್ಕೆ ಇಂತಿಸಿತು. ಈ ಭಾದೋಂಳ ಸತ್ಯಾಗ್ರಹದಲ್ಲಿ ರೈತರು ಯಶಸ್ವಿ ಕಂಡರು. 1936 ರಲ್ಲಿ ಅಱಲ ಭಾತರ ಕಿಸಾನ್ ಸಭಾ ರೈತರ ಕಡು ಕಷ್ಟಗಳನ್ನು ನೋಡಿ ರೈತರನ್ನು ಸಂಘಟನಲು ಬಹಳ ಮಹತ್ವರ ಪಾತ್ರ ವಹಿಸಿತು.

ಸ್ವಾತಂತ್ರ್ಯ ಹೋರಾಟದೊಡನೆ ರೈತ ಹೋರಾಟಗಳನ್ನು ಬೆಳೆಸುತ್ತಾ ರೈತ ವರ್ಗವನ್ನು ಒಂದುಗೂಡಿಸಲು ಈ ಸಭೆ ಕಂಕಣ ಬಧ್ಯವಾಯಿತು. 1936ರ ಏಪ್ರಿಲ್ 11 ರಂದು ಅಱಲ ಭಾರತ ಕಿಸಾನ್‌ಸಭಾ ಕಾಂಗ್ರೆಸ್ ಲಕ್ಷ್ಯದಲ್ಲಿ ಸಮಾವೇಶಗೊಂಡಿತು. ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಭೂ ಮಾಲೀಕತ್ವದ ನಾಶವೇ ಇದರ ಮುಖ್ಯ ಉದ್ದೇಶವೆಂದು ಸಭೆಯು ಫೋರ್ಮಿಸಿತು. ನಂತರ ಮುಂಬೈಯಲ್ಲಿ ನೇರಿದ ಕಿಸಾನ್ ಸಭಾ ತನ್ನ ಪ್ರಣಾಳಕೆಯೊಂದನ್ನು ಜಡುಗಡೆ ಮಾಡಿತು. ಇಂದಿಗೂ ಈ ಪ್ರಣಾಳಕೆ ರೈತ ವರ್ಗಕ್ಕೆ ದಾರಿದಿಂಬವಾಗಿದೆ.

ಕೇರಳದಲ್ಲಿ ರೈತರು ಹೋರಾಟ (1922) ಪ್ರಥಮವಾಗಿ ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಈ ಜೆಳುವಳ ಪ್ರಾರಂಭವಾಯತು. ಕೇರಳದ ಪ್ರಾಂತ್ಯದಲ್ಲಿದ್ದ ಜಮಿನಾರರಿಂದ ಇಲ್ಲಿನ-ಕೃಷಿಕ ರೈತರು ಹೆಚ್ಚಿನ ಶೋಷಣೆಗೆ ಒಳಗಾಗಿದ್ದರು. ಈ ಪ್ರದೇಶಗಳಲ್ಲಿ ಭೂ ಮಾಲೆಕರು ರೈತರನ್ನು ಕಸದ ಬುಟ್ಟಿಯಂತೆ ಕಾಣತ್ತಿದ್ದರು. ಯಾವೋಬ್ಬಿ ರೈತನು ಹೆಚ್ಚಿನ ಕೂಲಿಯನ್ನು ಕೇಳಬಾರದು ಹಾಗೂ ಯಾವುದೇ ನಾಮಾಜಿಕ ಸಾನಮಾನವನ್ನು ಬಯಸುವಂತಿರಲ್ಲ. ರೈತರಾಗಿ ಅತ್ಯಾಹ್ವೆ ಮನೋಭಾವನೆ ಬೇಕೆಂದು. ಮಲಬಾರ ತೀರ ಪ್ರದೇಶಗಳಲ್ಲಿ ರೈತರು ಭೂ ಮಾಲೆಕರ ಕೃಪಾಕರಾಕ್ಷಯಲ್ಲಿರುವರಿಂದ ರೈತರನ್ನು ಜಿಂಟಾರರ ದೃಷ್ಟಿಯಲ್ಲಿ ನೋಡುತ್ತಿದ್ದರು. ಈ ಅತ್ಯಾಹ್ವೆ ಮನಬೋಭಾವನೆಯನ್ನು ಕರ್ಮ್ಯನಿಷ್ಠೆಯ ಬೇಕಿಸಿಕೊಂಡು ಮಾಹಿತ್ಯಗಳನ್ನು ಸಂಘಟಿಸಿದರು. ಈ ರೀತಿ ಸಂಘಟಿತರಾದ ಮಾಹಿತ್ಯಗಳ ಅನೇಕ ಜಮಿನಾರರನ್ನು ಕೊಂಡು ಹಾಕಿದರು. ಈ ಸಂದರ್ಭದಲ್ಲಿ ಸೇನೆ ಪ್ರವೇಶಿಸಿ ನಿಶ್ಚಯಾಗಿದ್ದ ಮಾಹಿತ್ಯಗಳನ್ನು ಗುಂಪು ಹಾರಿಸುವುದರ ಜೊತೆಗೆ ರೈತಾಹಿ ವರ್ಗದವರನ್ನು ಗುಂಡಿಕ್ಕಿ ಕೊಂಡರು. ಇದರಿಂದ ಉದ್ದಿಕ್ತ ಜನರು ಮತ್ತು ರೈತರು ಸರ್ಕಾರದ ವಿರುದ್ಧ ತಿರುಗಿಬಿಡ್ದರು. ಇಟಿಷರ ವಶದಲ್ಲಿದ್ದ ಅನೇಕ ತೋಣಗಳನ್ನು ವಶಪಡಿಸಿಕೊಂಡರು. ಪ್ರಾರಂಭದಲ್ಲಿ ಜಮಿನಾರರ ವಿರುದ್ಧ ದಂಗೆ ಕಡೆಗೆ ಕೊಂಡಬಾವನೆ ಪ್ರವೇಶಿಸಿತು. ಹೀಗೆ ರೈತರು ಅನಾದಿಕಾಲದಿಂದಲೂ ಒಂದು ಒಂದು ಶಕ್ತಿಯ ವಿರುದ್ಧ ತನ್ನ ಉಳಿವಿಗಾಗಿ ತನ್ನ ಹಕ್ಕುಗಳಗಾಗಿ ನಿರಂತರವಾಗಿ ಹೋರಾಟವನ್ನು ಮಾಡುತ್ತಿಲೇ ತಮ್ಮ ಜೀವನವನ್ನು ಮುನ್ನಡೆಸುತ್ತಿಲೇ ಬಂದಿದ್ದಾರೆ.

ಹಾಗೇಯೇ ಬಂಗಾಳದಲ್ಲಿ ರೈತರು ಕ್ರಾಂತಿ ಮೊದಲನೆಯ ಮಹಾಯುದ್ಧ ಹೊತ್ತಿಗೆ ಕಾಣಿಸಿಕೊಂಡಿದ್ದು, ಇಲ್ಲಿನ ಜಮಿನಾರರ ದೌಜಣ್ಯಕ್ಕೆ ರೈತರು ತುತ್ತಾದರೆ 1943ರಲ್ಲಿ ಇಲ್ಲಿ ಇಲ್ಲಕರ ಕ್ಷಾಮತಲೆದೋರಿ ಲಕ್ಷ್ಯಾಂತರ ಕೃಷಿಕರನ್ನು ಬಲ ತೆಗೆದುಕೊಂಡಿತು. ಇಂತಹ ಸಂದರ್ಭದಲ್ಲಿ ಸ್ಥಾಯಿ ಸಮುದಾಯಗಳು ರೈತರು ಬಕ್ಕೆತೆಯಿಂದ ಒಂದಾಗಿ ಜಮಿನಾರರು ಕಳ್ಳ ದಾಸ್ತಾನು ಮಾಡಿದ್ದು, ಆಹಾರ ಪದಾರ್ಥಗಳನ್ನು ಪತ್ತೆ ಮಾಡಿ ರೈತರು ಬೆಳೆದು ಬೆಳೆಯ 2/3 ರಷ್ಟು ಪಾಲು ಪಡೆಯುವ ಹಕ್ಕನ್ನು ಸರ್ಕಾರ ಕಾನೂನೊಂದನ್ನು ರಚಿಸುವ ಮೂಲಕ ರೈತರು ನ್ಯಾಯ ದೊರಕಿಸಿಕೊಂಡರು. ಇದೇ ಅವಧಿಯಲ್ಲಿ ಉತ್ತರ ಪ್ರದೇಶ ರೈತರ ಮೇಲೆ 1947 ರಿಂದ 1949 ರ ಅವಧಿಯಲ್ಲಿ ದೌಜಣ್ಯ ನಡೆಯಿತು. ಇಲ್ಲಿನ ಸುಲಾನ ಮರ ಜಿಲ್ಲೆ ವ್ಯಾಪ್ತಿಗೆ ಬರುವ ಹ್ಯಾಮಿಮರ ಕ್ರಮ ಗ್ರಾಮಗಳ ಜಮಿನಾರರು ಕೃಷಿಕರನ್ನು ಲಾಭ ಮಾಡಿ ಅವರ ಆಸ್ತಿ ಹಾಸ್ತಿಗಳನ್ನು ಕೆಸಿದುಕೊಂಡರು. ಮಾತ್ರವಲ್ಲದೆ ಕೆಲವು ರೈತರನ್ನು ಕೊಲೆ ಮಾಡಿದರು. ಈ ಗಳಾರ್ಥಿಗಳು ಇಡೀ ಉತ್ತರ ಪ್ರದೇಶವನ್ನು ವ್ಯಾಪಿಸಿದವು. 1940 ರ ಏಕೆಗೆ ನಡೆದ ರೈತ ಸಭೆಯೊಂದರೆ

ಮೇಲೆ ಜರ್ನಿಲ್‌ನಾರು ಅಕ್ರಮಣ ನಡೆಸಿದರು. ರೈತರ ಮನೆಗಳನ್ನು ಲಾಣ ಮಾಡಿದರು, 1949 ರಲ್ಲಿ ಸುಮಾರು 2000 ಕ್ಕೂ ಹೆಚ್ಚು ಕಡೆ ರೈತ ಹೋರಾಟಗಳ ನಡೆದವು. ಉತ್ತರ ಪ್ರದೇಶದ ನಾನಾ ಭಾಗಗಳಲ್ಲಿ ಏಷಣಾ ವಿಧಾನ ಪ್ರಭ್ರಿತ ಮತ್ತು ಜರ್ನಿಲ್‌ನಾರರ ನಿರಂತರ ಶೋಷಣೆ ಈ ಹೋರಾಟಗಳಿಗೆ ಕಾರಣಗಾಯಿತು. ಅಷ್ಟೇ ಅಲ್ಲದೆ ಪಶ್ಚಿಮ ಬಂಗಾಳದ ಡಾಜಿಲಂಗ್ ಜಿಲ್ಲೆಯಲ್ಲಿ ನೆಕ್ಕಲೊಬರಿ ಎಂಬಲ್ಲಿ ಸಂತಾಲರು ಮುಂಹಾ ಬರಾಪೋಡ ರಾಜ, ಬಂಸಿ ಮುಂತಾದ ಗುಡ್ಡಗಾಡಿನ ಜನರು ವಾಸಿಸುತ್ತಾರೆ. ಈ ಬುಡಕಟ್ಟು ಜನರು ಬಹುಮಂದಿ ಅಲ್ಲಯ ಜರ್ನಿಲ್‌ನಾರರಲ್ಲಿ ಜಿಂತದಾಳುಗಳಾಗಿ ದುಡಿಯುತ್ತಿದ್ದರು. ಮೊನೆ ಹಾಗೂ ವಂಚನೆಗಳಿಂದ ಆದಿವಾಸಿಗಳಿಗೆ ಸೇರಿದ್ದ ಜರ್ನಿಲ್‌ನಾರನ್ನು ಕಸಿದು ಕೊಂಡರು. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕರ್ಮ್ಯನಿಷ್ಟ್ ಪಕ್ಕಕ್ಕೆ ಸೇರಿದ ಜಾರುಮಣಿಂದಾರ್ ಎಂಬುವರೆ ಸೇತ್ತುತ್ತದಲ್ಲಿ ರೈತರು ಸಂಘಟನೆ ಜರ್ನಿಲ್‌ನಾರರ ವಿರುದ್ಧ ಹೋರಾಟ ಮಾಡಿದರು.

ಹಾಗೆಯೇ ತಮಿಳುನಾಡಿನಲ್ಲಿ ಜರ್ನಿಲ್‌ನಾರರಿಂದ ಅಲ್ಲನ ಬಡರೈತಾಟಿ ವರ್ಗ ನಿರಂತರ ಶೋಷಣೆಯನ್ನು ಅನುಭವಿಸಿದರು. ಅಲ್ಲನ ರೈತರು ತಮ್ಮ ನ್ಯಾಯ ಹಾಗೂ ಹಕ್ಕುಗಳಾಗಿ ಹೋರಾಟಕ್ಕೆ ಮುಂದಾದಾಗ ಅಲ್ಲನ ಜರ್ನಿಲ್‌ನಾರರಿಂದ ದೌಜಂನ್ಯಕ್ಕೆ ಒಳಗಾದರು. ಹೀಗೆ ರೈತರು ಬೆಳೆಗೆ ತಕ್ಕ ಬೆಲೆ, ಶ್ರಮಕ್ಕ ತಕ್ಕ ಫಲ ಮುಂತಾದ ಶೋಷಣೆಗಳ ಮೂಲಕ ರೈತರು ಸರ್ಕಾರದ ಗಮನ ಸೆಳಿಯುವಲ್ಲ ತಮ್ಮ ಸಮಸ್ಯೆಗಳನ್ನು ತಳಡೆರಿಸಲು ಸರ್ಕಾರದ ವಿರುದ್ಧ ರಾಕ್ಷಿದಾರ್ಯಂತ ಬಂದ್, ರಸ್ತೆ, ತಡೆ, ಸೇತುವೆಗಳ ನಿನಾಂಮ, ಬ್ಯಾಂಕ್ ನೌಕರರ ಫೇರಾವೋಡ. ಈ ರೀತಿ ತಮ್ಮ ಮೇಲೆ ಆಗುತ್ತಿರುವ ಶೋಷಣೆಯನ್ನು ತಡೆಗಟ್ಟಲು ಹೋರಾಟವನ್ನು ಪ್ರಬಲ ಅಸ್ತ್ರಾಗಾಗಿ ಮಾಡಿಕೊಂಡಿದ್ದಾರೆ.

ಉಪಸಂಹಾರ:- ಆತ್ಮಭಿಮಾನ ತಮ್ಮ ಸಾಮಾಜಿಕ ಸಾಧನ ಮತ್ತು ನ್ಯಾಯಬದ್ಧ ಹಕ್ಕುಗಳಾಗಿ ಹೋರಾಟವು ಮಾನವ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಇಲ್ಲವೇ ಪರೋಕ್ಷವಾಗಿ ಸಂಭವಿಸುವ ಪ್ರಕ್ರಿಯೆಯಾಗಿದೆ. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾ ಆಯಾ ಕ್ಷೇತ್ರದ ಒಣ್ಣರೆ ಸುಧಾರಣೆಗೆ ಹೋರಾಟ ಅವಶ್ಯಕವಾಗಿದೆ. ಅದು ಕೇವಲ ಆದರ್ಶಗಳಿಗೆ ಮಾತ್ರ ಸಂಬಂಧಿಸಿದರೆ ನಾಯಕತ್ವ ಮತ್ತು ಸಂಘಟನೆಗಳ ಸ್ವಭಾವವನ್ನು ಆಧರಿಸಿರುತ್ತದೆ. ಜನಸಾಮಾನ್ಯರ ಆಶಯಗಳು ಕಡೆಗಳಿನಲ್ಲಿದ್ದಾರು. ಜರ್ನಿಲ್‌ನಾರಿ ವ್ಯವಸ್ಥೆ ರೈತಾಟಿ ವರ್ಗದವರನ್ನು ತಡೆಗಟ್ಟಿಸಿತ್ತು. ಅದ್ದರಿಂದ ಭೂ ಮಾಲೆಕರ ಶೋಷಣೆ, ದಬ್ಬಾಳಕೆ ದೇಶದಾರ್ಯಂತ ವಿಸ್ತರಿಸಲ್ಪಟ್ಟಿತು. ರೈತಾಟಿ ಜನರ ಆಕ್ರಂದನ ಮುಗಿಲು ಮುಟ್ಟುವಂತಾಯಿತು. ಇಂತಹ ಸ್ಥಿತಿಯಲ್ಲಿ ರೈತರಿಗೆ ಹೋರಾಟ ಅನಿವಾಯವಾಯಿತು.

ਪਰਾਮੁਲੰਦਰ ਗ੍ਰਂਥਗਲੁ

1. ਦਨਗਾਰੀ - ਪਿਲਸੇਂਟਾ ਮੁਹੱਮੰਦਾ ਇਨ੍ਹਾਂ ਇੱਕ ਇੱਕ ਯਾ - ਨਵਦੰਕਲ-1983.
 2. ਦੇਤ੍ਤੇਦ੍ਵਿਦਾਨਾ - ਪਿਲਸੇਂਟਾ ਪਾਲਪੰਡਿਤ ਷ਿਖੇ ਇਨ੍ਹਾਂ ਇੱਕ ਯਾ -1924
 3. ਆਰੋ.ਏਨ੍. ਅਗਰਾਵਾਲ - ਇੱਕ ਇੱਕ ਨਾਭਾਣੀ ਨਾਭਾਣੀ ਮੁਹੱਮੰਦਾ -1971
 4. ਫਿਲੌਡ ਸਿ.ਡੀ - ਲਾਈਂਡ ਹੋਊਂਗਾਂ ਅਂਡਾਂ ਦ ਰਿਲੈਂਡਨਾ ਆਫਾਂ ਲਾਈਂਡ
ਲਾਡਾਂ ਅਂਡਾਂ ਬੰਨੇਂਦੀਂ ਇਨ੍ਹਾਂ ਇੱਕ ਯਾ -1885
 5. ਜਿਹਿਨਾ ਜੰਦੇ - ਮਾਡੇਨਾ ਇੱਕ ਯਾ -1985
 6. ਹੋਰੋਨਰੋ ਹਿਟਰੋ - ਲਾਈਂਡ ਰਿਫਾਮ੍ਹਾਂ ਅਂਡਾਂ ਏਕਨਾਮਿਕੀ ਢੰਗੇਲਫਾਂਮੀਂਡਾ -1972.
 7. ਹੈਬੋ.ਵਿ.ਨਾਗੇਲਾ - ਰ੍ਹੰਤ ਹੋਰਾਟਾਟਾਗਲੁ -1988.
- ਬਦੇਨਾ ਪੇਚਲੇ ਬਿ.ਹੈਬੋ - ਦ ਲਾਈਂਡ ਸਿੱਖੇ ਆਫਾਂ ਬ੍ਰਿਟਿਸ਼ ਇੱਕ ਯਾ -1974